



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೩ Volume 153	ಬೆಂಗಳೂರು, ಗುರುವಾರ, ಜುಲೈ ೨೬, ೨೦೧೮ (ಶ್ರಾವಣ ೪, ಶಕ ವರ್ಷ ೧೯೪೦) Bengaluru, Thursday, July 26, 2018 (Shravana 4, Shaka Varsha 1940)	ಸಂಚಿಕೆ ೩೦ Issue 30
-------------------------	---	-----------------------

## ಭಾಗ ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,  
ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ  
ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ, ಚಿತ್ರದುರ್ಗ ಜಿಲ್ಲೆ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರ ಹಕ್ಕು, ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾಯ್ದೆ-2013ರ (ದಿನಾಂಕ:01-01-2014 ರಿಂದ ಜಾರಿಗೆ ಬಂದ ಅಧಿಸೂಚನೆ ಪ್ರಕಾರ) ರೊಂದಿಗೆ ಓದಲಾದ ಕಲಂ-11(1) ರಲ್ಲಿ ಮಾಡಿದೆ.

ಅಧಿಸೂಚನೆ

ನಂ: ವಿಭೂಸ್ವಾ/ಭಮೇಯೋ/ಸಿಆರ್-11/2017-18, ದಿನಾಂಕ:07-06-2018

ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ಹೊಸದುರ್ಗ ತಾಲ್ಲೂಕಿನ ಚಿಕ್ಕಯಗಟ ಗ್ರಾಮದ 07-24 ಎಕರೆ/ಗುಂಟೆ ಜಮೀನನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳಲು ಈ ಕುರಿತು ಬೇಕಾಗುವುದೆಂದು ಮಾನ್ಯ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರಿಗೆ ಕಂಡು ಬಂದಿದೆ.

ಈ ಮೂಲಕ ತಿಳಿಸುವುದೇನೆಂದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾಯ್ದೆ-2013ರ (ದಿನಾಂಕ:01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕರ್ನಾಟಕ ಸರ್ಕಾರದ ಆದೇಶ ನಂ:ಕಂಇ:18/ಆರ್.ಇ.ಹೆಚ್.2014 ದಿನಾಂಕ:06-02-2014 ರಂತೆ ಹೊಸ ಕಾಯ್ದೆ-2013ರ ಕಲಂ 11 ರ ಸೌಲಭ್ಯದ ಮೇರೆಗೆ (2013 ಕೇಂದ್ರದ 30 ನೇ ಕಾಯ್ದೆ) ಸದರಿ ಕಾನೂನಿನ ಕಲಂ-12 ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು, ಭದ್ರಾ ಮೇಲ್ದಂಡೆ ಯೋಜನೆ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಚಿತ್ರದುರ್ಗ ಇವರಿಗೆ ನೀಡಲಾಗಿದೆ ಹಾಗೂ ಕಲಂ-43 ರ ಮೇರೆಗೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಅಧಿಕೃತ ಪ್ರಾಧಿಕಾರದ ಕಾರ್ಯಪಾಲನೆಯನ್ನು ಅಪರ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರಿಗೆ ನೀಡಲಾಗಿದೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರ ಹಕ್ಕು, ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾಯ್ದೆ-2013 ರನ್ವಯ ಕಲಂ-6(2) ರ ಅಡಿಯಲ್ಲಿ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನಪಡಿಸುವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣದ ಅಂಶ (Environmental Impact Assessment) ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಪತ್ರದ ನಂ. ಜೆ-12011/7/2009-1ಎ.1 Dated:05-01-2010 ರ ನಡವಳಿಯಲ್ಲಿ ತೀರುವಳಿ (Environmental Clearance) ನೀಡಲಾಗಿರುತ್ತದೆ. ಹಾಗಾಗಿ ಸಾಮಾಜಿಕ ನಿರ್ಧರಣದ ಅಂಶ (Environmental Impact Assessment) ಈ ನೀರಾವರಿ ಯೋಜನೆಗೆ ಅನ್ವಯಿಸುವುದಿಲ್ಲವೆಂದು ಸ್ಪಷ್ಟೀಕರಿಸಿದೆ.

2013 ರ ಕಾಯ್ದೆ ಕಲಂ-15(1)ರ ಮೇರೆಗೆ ಅನುಕ್ರಿಯವುದು ತಮ್ಮ ತಂಟೆ-ತಕರಾರುಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನದೊಳಗೆ ಈ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ವಿಲೇಗೆ ಹಾಕಲಾಗುವುದು.

ಈ ಜಮೀನು ಸ್ವಾಧೀನ ಕೆಲಸ ನಿರ್ವಹಿಸುವಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಮೋಜಿಜಿದಾರರಿಗಾಗಲಿ ಅಥವಾ ಈ ಕೆಲಸ ಮಾಡುವವರಿಗೆ ಯಾರೂ ಅಡ್ಡಿ ಮಾಡಕೂಡದೆಂದು ಎಚ್ಚರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾಯ್ದೆ-2013ರ ಕಲಂ-11(4)ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕ ದಿಂದ ಸದರಿ ಸ್ವಾಧೀನಪಡಿಸಿಕೊಳ್ಳಿರುವ ಭೂಮಿಯನ್ನು ಒಪ್ಪಂದದ ಮೇರೆಗೆ ವಿಕ್ರಯಿಸುವ, ಭೋಗ್ಯಕ್ಕೆ ಅಡವಿಡುವ, ಅನುಭವ ಬದಲಾಯಿಸುವ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಬಂಧಿಸಿದೆ. ತಹಯಾವುದೇ ಕ್ರಯ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಐತೀರ್ಪು ರಚಿಸುವಾಗ ಗಣನೆಗೆ ತೆಗೆದುಕೊಳ್ಳದೇ ಅಂತಿಮವಾಗಿ ಸದರಿ ಕಾಯ್ದೆ ಅನ್ವಯ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

ವಿಶೇಷ ಭೂಸ್ವಾಧೀನಾಧಿಕಾರಿಗಳು

ಭದ್ರಾ ಮೇಲ್ದಂಡೆ ಯೋಜನೆ

ಚಿತ್ರದುರ್ಗ

ಜಿಲ್ಲಾಧಿಕಾರಿಗಳು

ಚಿತ್ರದುರ್ಗ ಜಿಲ್ಲೆ

ಚಿತ್ರದುರ್ಗ

ಕ್ರ ಸಂ	ಖಾತೇದಾರರ ಹೆಸರು (ಪಹಣಿಯಂತೆ) ಶ್ರೀ/ಶ್ರೀಮತಿ	ಖಾತೇದಾರರ ಹೆಸರು ಶ್ರೀ/ಶ್ರೀಮತಿ	ತಾಲ್ಲೂಕು:- ಹೊಸದುರ್ಗ				ಜಿಲ್ಲೆ:- ಚಿತ್ರದುರ್ಗ					
			(ಪಹಣಿಯಂತೆ)		ವಿಸ್ತೀರ್ಣ ಎಕರೆ - ಗುಂಟೆ	ತರಹೆ	ಚಕ್ಕುಬಂದಿ				ಭೂಸ್ವಾಧೀನ ವಿವರ ವಿಸ್ತೀರ್ಣ ಎ-ಗುಂ	ಷರಾ
			ಸ.ನಂ	ಹಿಸ್ಸಾ ನಂ			ಉತ್ತರ	ದಕ್ಷಿಣ	ಪೂರ್ವ	ಪಶ್ಚಿಮ		
1	2	3	4	5	6	7	8	9	10	11	12	13
1	ಜಯ್ಯಮ್ಮ ಜಿ.ಎನ್ ಕೋಂ ಲೇಟ್ ಆರ್.ತಿಮ್ಮಪ್ಪ	ಜಯ್ಯಮ್ಮ ಜಿ.ಎನ್ ಕೋಂ ಲೇಟ್ ಆರ್.ತಿಮ್ಮಪ್ಪ	30	1	2.29	ಮಿಷ್ಕಿ	ರಿ.ಸ 32	ರಿ.ಸ 30/2	ರಿ.ಸ 30/1 ಉಳಿದ ಭಾಗ	ರಿ.ಸ 30/1 ಉಳಿದ ಭಾಗ	0.17	
2	ಸಿದ್ರಾಮಪ್ಪ ಬಿನ್ ಹನುಮಂತಪ್ಪ	ಸಿದ್ರಾಮಪ್ಪ ಬಿನ್ ಹನುಮಂತಪ್ಪ	30	2	2.27	ಬಾಗಾಯ್ತು	ರಿ.ಸ 30/1 ಉಳಿದ ಭಾಗ	ರಿ.ಸ 30/3	ರಿ.ಸ 30/2	ರಿ.ಸ 30/2	0.17	
3	ಈಶ್ವರಪ್ಪ ಬಿನ್ ಕರಿಯಪ್ಪ	ಈಶ್ವರಪ್ಪ ಬಿನ್ ಕರಿಯಪ್ಪ	30	3pl	1.02	ಬಾಗಾಯ್ತು	ರಿ.ಸ 30/2	ರಿ.ಸ 30/4	ರಿ.ಸ 30/3	ರಿ.ಸ 30/3	0.14	
4	ಶಿವಮೂರ್ತಪ್ಪ ಬಿನ್ ಕರಿಯಪ್ಪ	ಶಿವಮೂರ್ತಪ್ಪ ಬಿನ್ ಕರಿಯಪ್ಪ	30	3p2	0.23	ಬಾಗಾಯ್ತು	ರಿ.ಸ 30/2	ರಿ.ಸ 30/4	ರಿ.ಸ 30/3	ರಿ.ಸ 30/3	0.03	
5	ಜಯಪ್ಪ ಬಿನ್ ಲೇಟ್ ಮೂಡ್ಲಗಿರಿಯಪ್ಪ	ಜಯಪ್ಪ ಬಿನ್ ಲೇಟ್ ಮೂಡ್ಲಗಿರಿಯಪ್ಪ	30	4	2.32	ಮಿಷ್ಕಿ	ರಿ.ಸ 30/3	ರಿ.ಸ 30/5	ರಿ.ಸ 30/4	ರಿ.ಸ 30/4	0.17	
6	ಲಿಂಗರಾಜು ಬಿನ್ ಲೇಟ್ ಗಂಗಪ್ಪ	ಲಿಂಗರಾಜು ಬಿನ್ ಲೇಟ್ ಗಂಗಪ್ಪ	30	5	2.23	ಮಿಷ್ಕಿ	ರಿ.ಸ 30/4	ನಾಲಾ	ರಿ.ಸ 30/5	ರಿ.ಸ 30/5	0.05	
7	ಸುಶೀಲಮ್ಮ ಕೋಂ ಆರ್.ಚನ್ನಬಸಪ್ಪ	ಸುಶೀಲಮ್ಮ ಕೋಂ ಆರ್.ಚನ್ನಬಸಪ್ಪ	32	1	0.11	ಮಿಷ್ಕಿ	ರಿ.ಸ 33	ರಿ.ಸ 32/1	ರಿ.ಸ 32/2	ರಿ.ಸ 32/2	0.02	
8	ಆರ್. ಕುಮಾರಸ್ವಾಮಿ ಬಿನ್ ರಂಗಪ್ಪ ಸುಶೀಲಮ್ಮ ಕೋಂ ಆರ್.ಚನ್ನಬಸಪ್ಪ	ಆರ್. ಕುಮಾರಸ್ವಾಮಿ ಬಿನ್ ರಂಗಪ್ಪ ಸುಶೀಲಮ್ಮ ಕೋಂ ಆರ್.ಚನ್ನಬಸಪ್ಪ	32	2	10.25	ಮಿಷ್ಕಿ	ರಿ.ಸ 33	ರಿ.ಸ 32/1	ರಿ.ಸ 32/2	ರಿ.ಸ 32/2	1.23	

ಭಾಗ ೬

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೬, ೨೦೧೮

೩೦೫

1	2	3	4	5	6	7	8	9	10	11	12	13
9	ಈಶ್ವರಪ್ಪ ಬಿನ್ ರಂಗಪ್ಪ	ಈಶ್ವರಪ್ಪ ಬಿನ್ ರಂಗಪ್ಪ	32	3	4.00	ಮಿಷಿ	ರಿಸ 32/1	ರಿಸ 32/4	ರಿಸ 32/3	ರಿಸ 32/3	0.19	
10	ಆರ್. ಕರಿಬಸಪ್ಪ ಬಿನ್ ರಂಗಪ್ಪ	ಆರ್. ಕರಿಬಸಪ್ಪ ಬಿನ್ ರಂಗಪ್ಪ	32	4	6.12	ಮಿಷಿ	ರಿಸ 32/3	ರಿಸ 15&30	ರಿಸ 32/4	ರಿಸ 32/4	1.05	
11	ಎಂ, ಪ್ರಕಾಶ್ ಬಿನ್ ಕೆ ಮಹೇಶ್ವರಪ್ಪ ಸಿ. ಉಮೇಶ ಬಿನ್ ಚನ್ನಬಸಪ್ಪ ಜಿ. ರುದ್ರಪ್ಪ ಬಿನ್ ಗಂಗಪ್ಪ ಪರಮೇಶ್ವರಪ್ಪ ಬಿನ್ ಬೊಮ್ಮಲಿಂಗಪ್ಪ ಸಿ.ಎಸ್. ಮೀನಾಕ್ಷಮ್ಮ ಕೋಂ ಕೆ ನಂಜುಂಡಪ್ಪ ಕಮಲಮ್ಮ ಕೋಂ ಬಸವರಾಜಪ್ಪ	ಎಂ, ಪ್ರಕಾಶ್ ಬಿನ್ ಕೆ ಮಹೇಶ್ವರಪ್ಪ ಸಿ. ಉಮೇಶ ಬಿನ್ ಚನ್ನಬಸಪ್ಪ ಜಿ. ರುದ್ರಪ್ಪ ಬಿನ್ ಗಂಗಪ್ಪ ಪರಮೇಶ್ವರಪ್ಪ ಬಿನ್ ಬೊಮ್ಮಲಿಂಗಪ್ಪ ಸಿ.ಎಸ್. ಮೀನಾಕ್ಷಮ್ಮ ಕೋಂ ಕೆ ನಂಜುಂಡಪ್ಪ ಕಮಲಮ್ಮ ಕೋಂ ಬಸವರಾಜಪ್ಪ	33		8.36	ಮಿಷಿ	ಚನ್ನಸಮುದ್ರ ಗಡಿ	ರಿಸ ನಂ 33/2	ರಿಸ ನಂ 33 ರ ಉಳಿಕೆ	ರಿಸ ನಂ 33 ರ ಉಳಿಕೆ	2.16	
12	ಬಿ. ಸಿದ್ದರಾಮಯ್ಯ ಬಿನ್ ಲೇಟ್ ಬಸಪ್ಪ	ಬಿ. ಸಿದ್ದರಾಮಯ್ಯ ಬಿನ್ ಲೇಟ್ ಬಸಪ್ಪ	34	1	5.30	ಮಿಷಿ	ಬೊಮ್ಮನಹಳ್ಳಿ ಗಡಿ	ರಿಸ 33	ರಿಸ 34/1	ರಿಸ 33	0.06	
										ಒಟ್ಟು	7-24	

ವಿಶೇಷ ಭೂಸ್ವಾಧೀನಾಧಿಕಾರಿಗಳು  
ಭದ್ರಾ ಮೇಲ್ಕಂಡ ಯೋಜನೆ  
ಚಿತ್ರದುರ್ಗ

ಜಿಲ್ಲಾಧಿಕಾರಿಗಳು  
ಚಿತ್ರದುರ್ಗ ಜಿಲ್ಲೆ  
ಚಿತ್ರದುರ್ಗ

PR – 65  
SC – 50